

ಸೆಪ್ಟೆಂಬರ್ - 1

ಕರ್ತನು ಅವನಿಗೆ - ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸುಗಳಿಗೂ,
ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.

-ಅ.ಕೃ. 9:15

ತಂದೆಯಾದ ದೇವರು ಯೇಸುವನ್ನು ಆರಿಸಿಕೊಂಡಿದ್ದನ್ನು ನಾವು ನೋಡಿದಾಗ ನಾವು ಕೂಡ
ಆತನಲ್ಲಿ ಒಂದಾಗುತ್ತೇವೆ. ಮತ್ತು ತಂದೆಯಾದ ದೇವರ ಗುಣಲಕ್ಷಣಗಳು ಆತನಲ್ಲಿ ಪ್ರಕಟವಾಗಿರುವದರ
ಪ್ರಯುಕ್ತ ನಾವು ಸಹ ಎಲ್ಲವನ್ನು ತ್ಯಜಿಸಿ ಆತನಲ್ಲಿ ಹಿಂಬಾಲಿಸುವವರಾಗಿದ್ದೇವೆ. ದೇವರ ಯೋಜನೆ ಮತ್ತು
ಅದಕ್ಕೆ ಸಂಬಂಧಪಟ್ಟ ಸೇವೆಯಲ್ಲಿರುವ ಪ್ರತಿಯೊಬ್ಬರಲ್ಲಿ ನಮ್ಮ ಸಹಾಯ ಹಸ್ತವನ್ನು ನೀಡಿ
ಬೆಂಬಲಿಸಿರುವವರಾಗಿರಬೇಕು. ಈ ಭಾವನೆಯು ಅವರ ಮೇಲಿರುವ ವೈಯಕ್ತಿಕ ಆಕರ್ಷಣೆಯಾಗಲಿ
ಅಥವಾ ಮೆಚ್ಚುಗೆಯಿಂದ ಆಗಿರಬಾರದು. ಆದರೆ, ಅವರು ಕರ್ತನಿಂದ ಆ ಯೋಗ್ಯ ಸೇವೆಗೆ
ಆರಿಸಲ್ಪಟ್ಟಿದ್ದಾರಂಬ ತಿಳುವಳಿಕೆಯನ್ನು ದೇವರೇ ನಮ್ಮ ಹೃದಯಗಳಲ್ಲಿ ಮೂಡಿಸಿದ ತಳಹದಿಯ
ಆಧಾರದ ಮೇಲೆ ಅವರಿಗೆ ಸಹಾಯ ಮಾಡಿ ಬೆಂಬಲಿಸಬೇಕಾಗಿದೆ-Z '03, 206 (ಖ 3218).

* * *

ಸೆಪ್ಟೆಂಬರ್ - 2

ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು, ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ
ನಿಷ್ಪಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು
ಹೃದಯಪೂರ್ವಕವಾಗಿಯೂ, ಯತಾರ್ಥವಾಗಿಯೂ ಪ್ರೀತಿಸಿರಿ. -1 ಪೇತ್ರ 1:22

ಸಭೆಯಲ್ಲಿ ಜ್ಞಾನವು ಉನ್ನತವಾದ ಪ್ರಶಂಸೆಗೆ ಒಳಪಟ್ಟು ಸತ್ಯದಲ್ಲಿ ಅಭಿವೃದ್ಧಿ ಹೊಂದಿ
ಬೆಳೆಯಲಿಕ್ಕೆ ಆಧಾರವಾಗಿರತಕ್ಕದ್ದು. ಕರ್ತನಲ್ಲಿ ಯಾರು ಬಲಯುಕ್ತವಾಗಿ ಬೆಳೆದು ಮತ್ತು ಆತನ
ಶಕ್ತಿಯಲ್ಲಿ ನೆಲೆಗೊಂಡು ಗುಣಗಳಲ್ಲಿ ಅಭಿವೃದ್ಧಿಯಾಗಬೇಕಾದರೆ, ಅವನು ಜ್ಞಾನದಲ್ಲಿಯೂ
ಬೆಳೆಯಬೇಕು. ಯಾರು ಕರ್ತನನ್ನು ಮತ್ತು ಸತ್ಯವನ್ನು ಪ್ರೀತಿಸುತ್ತಾರೋ ಅಂಥವನನ್ನು ಉನ್ನತವಾಗಿ
ಪ್ರಶಂಸಿಸುವದು ಸಮಂಜಸವಾದರೂ, ಅವರು ದೇವರ ವಾಕ್ಯವನ್ನು ಆಸಕ್ತಿಯಿಂದ ಅಧ್ಯಯನ
ಮಾಡುವದಲ್ಲದೆ, ಅವರು ಹೆಚ್ಚುಚ್ಚಾಗಿ ದೇವರ ಆಳವಾದ ವಿಷಯಗಳನ್ನು ತಿಳಿಯಲು ದೇವರ
ನಿರ್ದೇಶನಕ್ಕೂ ಹಾಗೂ ನಡಿಸುವಿಕೆಗೆ ಪಾತ್ರರಾಗಬೇಕು. ಭೂಸಂಬಂಧವಾದ ಕುಟುಂಬಗಳಲ್ಲಿ ನಾವು ಚಿಕ್ಕ
ಮಕ್ಕಳನ್ನು ಮತ್ತು ಅಪರಿಣತರನ್ನು ಹೆಚ್ಚು ಗಮನ ಕೊಟ್ಟು ಪ್ರೀತಿಸುತ್ತೇವೆಯೋ, ಅದೇ ರೀತಿಯಲ್ಲಿ,
ನಂಬಿಕೆಯ ಮನವಾರ್ತೆಯಲ್ಲಿರುವ ಚಿಕ್ಕವರನ್ನು ಮತ್ತು ಎಳೆಯವರನ್ನು ಪ್ರೀತಿಸಿ ಅವರು ಕರ್ತನಲ್ಲಿ
ಬಲವನ್ನು ಹೊಂದಿ, ಆತನ ಶಕ್ತಿಯಲ್ಲಿ ಬೆಳೆಯಲು ಎಲ್ಲಾ ರೀತಿಯ ಸಹಾಯವನ್ನು ಮಾಡಬೇಕು-Z '03,
207 (ಖ 3219).

* * *

ಸೆಪ್ಟೆಂಬರ್ 3

ನನಗೆ ಯಜ್ಞವು ಬೇಡ, ಕರುಣೆಯೇ ಬೇಕು; ಹೋಮಗಳಿಗಿಂತ ದೇವ ಜ್ಞಾನವೇ ಇಷ್ಟ.

-ಹೋಶೇಯ 6:4

ಕರ್ತನಿಗೆ ತಮ್ಮ ಹೃದಯ ಮತ್ತು ಚಿತ್ತಗಳನ್ನು ಕೊಡುವವರೆಲ್ಲರೂ ತಮ್ಮ ಸರ್ವಸ್ವವನ್ನು ಕೊಟ್ಟಂತೆ ಭಾವಿಸಲಾಗಿದೆ. ಆದರೆ, ಯಾರು ತಮ್ಮ ಚಿತ್ತ ಮತ್ತು ವಿಧೇಯತ್ವವನ್ನು ಕರ್ತನಿಗೆ ಸಲ್ಲಿಸುವದಿಲ್ಲವೋ, ಅವರೆಲ್ಲರೂ ಕರ್ತನು ಮೆಚ್ಚುವ ಯಜ್ಞಗಳನ್ನು ಅರ್ಪಿಸಲು ಸಾಧ್ಯವಾಗುವದಿಲ್ಲ. “ಯಜ್ಞ(ತ್ಯಾಗ)ಕ್ಕಿಂತ ವಿಧೇಯತ್ವವೇ ಶ್ರೇಷ್ಠ” ಎಂಬ ಈ ಪಾಠ ಕ್ರಿಸ್ತನಲ್ಲಿ ಪ್ರತಿಷ್ಠೆಪಡಿಸಿಕೊಂಡಿರುವ ಹೃದಯಗಳಲ್ಲಿ ಆಳವಾಗಿ ನಾಟಬೇಕು. ವಿಧೇಯತ್ವವುಳ್ಳ ಆತ್ಮವು ಅವಶ್ಯಕವಾಗಿರುವದಲ್ಲದೆ, ಅದು ಯಾರಲ್ಲಿರುವದೋ ಅವರು ದೈವ ಚಿತ್ತವನ್ನು ಹೆಚ್ಚುಚ್ಚಾಗಿ ತಿಳಿಯಲು ಪ್ರಯತ್ನಿಸಿ, ಆ ಚಿತ್ತಕ್ಕನುಗುಣವಾಗಿ ಸಂಪೂರ್ಣವಾದ ವಿಧೇಯತ್ವದಲ್ಲಿರುತ್ತಾರೆ. ಈ ತರಗತಿಯಲ್ಲಿರುವವರನ್ನು ಕುರಿತು ದೈವೋಕ್ತಿಗಳು ಹೇಳುವದೇನಂದರೆ, “ನನಗೆ ವಾಕ್ಯವು ದೊರೆಯಿತು ಮತ್ತು ನಾನು ಅದನ್ನು ಆಹಾರವಾಗಿ ಊಟ ಮಾಡಿದೆನು” ಎಂತಲೂ, ಮತ್ತೊಂದು ಕಡೆ ಕರ್ತನು “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರದದೆ” , ಮತ್ತು “ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಎಂದು ಹೇಳಿದ್ದಾನೆ-Z '03, 220 (ಖ 3224).

* * *

ಸೆಪ್ಟೆಂಬರ್ - 4

ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣ ಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. -1ಯೋಹಾನ್ 4:18

ಹೆದರಿಕೆಯು ಬಲವಾದದ್ದು; ಆದರೆ ಅದು ವಿಕೋಪವಾದಲ್ಲಿ ಮನುಷ್ಯನ ಮೇಲೆ ತನ್ನ ಪ್ರಭಾವವನ್ನು ಬೀರುವುದು; ಜೀವನದಲ್ಲಿ ಗತಿಸಿದ ಅನುಭವಗಳಿಂದ ಕರ್ತನು ಮೂಲಕ ಕಲಿತು ಆತನನ್ನು ಅರಿತುಕೊಂಡು, ಆತನನ್ನು ಪ್ರತ್ಯಕ್ಷವಾಗಿ ಕಾಣದೆ ಹೋದರೂ, ಆತನಲ್ಲಿ ನಂಬಿಕೆ ಇಟ್ಟವರ ಮೇಲೆ ಇದರ ಪ್ರಭಾವ ಬೀರುವದಿಲ್ಲ. “ಎಂಬದಾಗಿ ಬರದದೆ” , ಎಂದು ಯೇಸು ಹೇಳಿದ ಪ್ರಕಾರ, ನಮ್ಮ ವೈಯಕ್ತಿಕ ಭಯವನ್ನು ಮತ್ತು ನಿರಾಶಾಭಾವಗಳನ್ನು, ಹರಿಯುವ ನದಿ ದಡದಲ್ಲಿ ದೊರಕುವ ನುಣುಪಾದ ಕಲ್ಲಿನಿಂದ ಎದುರಿಸಬಹುದು. ಕವಣೆ ಕಲ್ಲಿನಂಥ ಶಿಥಿಲವಾದ ನಂಬಿಕೆಯುಳ್ಳವರಾಗಿ ದೇವರ ವಾಕ್ಯದಲ್ಲಿರುವ ಬಲದಿಂದ ಸೈತಾನನನ್ನು ಮತ್ತು ಅವನ ಆಕ್ರಮಣವನ್ನು ನಾಶಪಡಿಸಬಹುದು. ದೇವರ ವಾಕ್ಯವನ್ನು ಆಯುಧವನ್ನಾಗಿ ಉಪಯೋಗಿಸಿ, ಆತನ ದೊಣ್ಣೆ ಮತ್ತು ಕೋಲಿನಲ್ಲಿ ನಂಬಿಕೆಯಿಟ್ಟು ದಾವೀದನು ಫಿಲಿಷ್ಟಿಯರ ಗೊಲ್ಯಾತನಿಗೆ ಉತ್ತರ ಕೊಟ್ಟಂತೆ ನಾವೂ ಸಹ ನಾಮಾಂಕಿತ ಕ್ರೈಸ್ತ ಪಂಗಡಗಳ ದೈತ್ಯ ಆಕ್ರಮಣಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗುತ್ತದೆ. ದಾವೀದನು ಗೊಲ್ಯಾತನಿಗೆ, “ನೀನು ಈಟಿ, ಕತ್ತಿ, ಭರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ

ಸೇನಾಧೀಶ್ವನೂ ಇಸ್ರಾಯೇಲ್ಯರ ಯುದ್ಧ ಭಟರÀ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ-1ಸಮುವೇಲ 17:45-Z '03, 329 (ಖ 3230).

* * *

ಸೆಪ್ಟೆಂಬರ್ - 5

(ಪ್ರೀತಿ ದೋಹದಿಂದ ಹುಟ್ಟುವ) ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಅದು ಯೆಹೋವನ ರೋಷಾಗ್ನಿಯು. -ಪರಮಗೀತೆ 8:6

ಪ್ರತಿಯೊಬ್ಬ ಕ್ರೈಸ್ತನು ಎದುರಿಸಬೇಕಾದ ಶತ್ರುಗಳಲ್ಲಿ ಮತ್ಸರವು ಅತಿ ಕ್ರೂರವಾದದ್ದಾಗಿದೆ. ದೇವರಿಗೂ, ಮನುಷ್ಯರಿಗೂ ಮತ್ತು ಎಲ್ಲಾ ಒಳ್ಳೆಯ ಸೂತ್ರಗಳಿಗೆ ಅಡ್ಡಿಯಾಗಿರುವ ಮಾತ್ಸರ್ಯವನ್ನು ತಕ್ಷಣವೇ ಸಂಹರಿಸತಕ್ಕದ್ದಾಗಿದೆ. ಒಂದು ಕ್ಷಣ ನಮ್ಮ ಹೃದಯಗಳಲ್ಲಿ ಮತ್ಸರವು ಪ್ರವೇಶಿಸಿದಲ್ಲಿ, ಆ ಕ್ಷಣದಲ್ಲಿಯೇ ಹೃದಯವನ್ನು ಅಪವಿತ್ರಗೊಳಿಸುವುದು. ಕೂಡಲೇ ದೇವರ ಪರಿಶುದ್ಧಾತ್ಮಮ ಶಕ್ತಿಯಿಂದಲೂ, ಪ್ರೀತಿಯಿಂದಲೂ ಅದರ ಶುದ್ಧೀಕರಣಕ್ಕೆ ಪ್ರಾರ್ಥಿಸಬೇಕು. ಮತ್ಸರವು ಕ್ರೂರವಾದ ಅಮಾನುಷತ್ವವಲ್ಲದೆ, ಅದರ ವಿಷಪೂರಿತ ಕೋರಗಳು ಇತರರಿಗೆ ನೋವು ಮತ್ತು ಹಿಂಸಾಕಷ್ಟಗಳನ್ನು ಕೊಡುವವು. ಮಾತ್ಸರ್ಯವುಳ್ಳವನಿಗೆ ವಿಪತ್ತು ಬರುವದಲ್ಲದೆ, ಅದರಲ್ಲಿ ಹೆಚ್ಚಿಚ್ಚಾಗಿ ವ್ಯವಹರಿಸುವವನನ್ನು ನಾಶನದ ಮಾರ್ಗಕ್ಕೆ ಕೊಂಡೊಯ್ಯುತ್ತದೆ. ಮಾತ್ಸರ್ಯವು ಪಾಪದ ಆಲೋಚನೆ ಮತ್ತು ದುಷ್ಟತ್ವಗಳನ್ನು ಕೂಡಿಸಿ, ಅದನ್ನು ಕ್ರಿಯೆಗಳಲ್ಲಿ ತೊಡಗಿಸುವುದು. ಈ ರೀತಿಯಾಗಿ ವಿಷಪೂರಿತವಾದ ಮನಸ್ಸು ಶುದ್ಧವಾಗಿ ನಿವಾರಣೆಯಾಗುವುದು ಬಹಳ ಕಷ್ಟವಾಗುತ್ತದಲ್ಲದೆ, ಈ ಮಾತ್ಸರ್ಯವು ತನ್ನ ಸುತ್ತಮುತ್ತಲಿರುವ ಪರಿಸರವನ್ನು ತನ್ನ ಹತೋಟಿಯಲ್ಲಿ ಒಳಪಡಿಸಿಕೊಳ್ಳಲು ತಡವಾಗುವದಿಲ್ಲ.-Z '03, 330 (ಖ 3321).

* * *

ಸೆಪ್ಟೆಂಬರ್ - 6

ಯಾವ ಕೇಡೂ ನಿನಗೆ ಸಂಭವಿಸದು.

-ಕೀರ್ತನೆ 91:10

ಯಾವ ವಿಷಯದಲ್ಲಿಯಾಗಲಿ, ಏನೇ ಆದರೂ ನಮಗೆ ಹಾನಿ ಆಗುವದಿಲ್ಲ. ನಮ್ಮ ದಿನನಿತ್ಯದ ಜೀವನದಲ್ಲಿ ಶಾರೀರಿಕವಾಗಿ ಅಥವಾ ಲೌಕಿಕವಾಗಿರುವ ಹಲವು ವಿಷಯಗಳು ನಮಗೆ ವಿರುದ್ಧವಾಗಿ ಸಂಭವಿಸಬಹುದು. ಆದರೆ ನಾವು ಈ ಶರೀರದಲ್ಲಿದ್ದರೂ ನೂತನ ಜೀವಿಗಳಾಗಿದ್ದೇವೆಂದು ಮರೆಯಬಾರದು. ಏಕೆಂದರೆ ಕರ್ತನು ತಕ್ಕ ಸಮಯದಲ್ಲಿ ತಾನು ಮಾಡಿದ ವಾಗ್ದಾನದ ಪ್ರಕಾರ ತನ್ನ ರಾಜ್ಯಕ್ಕೆ ಬಾಧ್ಯರಾಗುವವರÀನ್ನು ಅನುಗ್ರಹಿಸುವನೇ ಹೊರತು, ನಮ್ಮ ಶಾರೀರಿಕ ಆಶೆಗಳನ್ನು ಪೂರೈಸುವದಿಲ್ಲ. ಲ ಹೀಗಿರುವಲ್ಲಿ ಯಾವದೇ ಬಾಹ್ಯ ವಿಚಾರಗಳು ನಮ್ಮ ನೈಜವಾದ ಹಿತಕ್ಕೆ ಮಧ್ಯಸ್ಥಿಕೆಯಾಗಿ ಬರುವದಿಲ್ಲ. ನಮ್ಮ ಆತ್ಮಿಕ ಹಿತಕ್ಕಾಗಲಿ ಅಥವಾ ಕರ್ತನನ್ನು ನಂಬಿದ ದೇವ ಜನರಿಗೆ ಮಾಡಿದÀ ಮಹಿಮೆಯುಳ್ಳ ರಾಜ್ಯವನ್ನು ಪಡೆಯುವದಕ್ಕಾಗಲಿ ದೇವರು ಅಡ್ಡಿಪಡಿಸುವುದಿಲ್ಲ. ಆದರೆ

ಕರ್ತನಲ್ಲಿ ನಾವಿಟ್ಟಿರುವ ವಿಶ್ವಾಸ ಮತ್ತು ನಂಬಿಕೆಗಳಿಂದ ದೂರವಾಗಿ ಅದನ್ನು ಕಳಕೊಂಡರೆ ಆತನು ನಮ್ಮನ್ನು ಪ್ರೀತಿಸಿ ನಮಗೆ ವಾಗ್ದಾನ ಮಾಡಿರುವ ಆಶೀರ್ವಾದಗಳಿಂದ ದೂರವಾಗುತ್ತೇವೆ-Z '03, 331 (ಖ 3231).

* * *

ಸೆಪ್ಟೆಂಬರ್ - 7

ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ನೂತನ ಸೃಷ್ಟಿಯಾದನು. ಇಗೋ, ಪೂರ್ವ ಸ್ಥಿತಿ ಹೋಗಿ ಎಲ್ಲಾ ನೂತನವಾಯಿತು. -2ಕೊರಿಂಥ 5:17

ಕ್ರಿಸ್ತನಲ್ಲಿರುವ ನೂತನ ಸೃಷ್ಟಿಗಳು ಒಬ್ಬರನ್ನೊಬ್ಬರು ಶಾರೀರಿಕ ಸಂಬಂಧವಾಗಿ ತಿಳಿಯದೆ ಆತ್ಮಿಕವಾಗಿ ತಿಳಿಯುವವರಾಗಿರುವರು. ಪ್ರತಿಯೊಬ್ಬನ ಆತ್ಮ ಅಥವಾ ನೂತನ ಮನಸ್ಸಿನಲ್ಲಿ ಉತ್ತಮ ಶೀಲ ಸ್ವಭಾವದ ಭಾವನೆಗಳಿರುತ್ತವೆ. ಅವರು ಶಾರೀರಿಕವಾಗಿ ಬಲಹೀನತೆಯಲ್ಲಿದ್ದರೂ ಅವರ ಹೆಬ್ಬಯಕೆಗಳು, ಒಳ್ಳೆಯ ವಿಷಯಗಳಲ್ಲಿ ಶುದ್ಧವಾಗಿಯೂ, ಉದಾತ್ತವಾಗಿಯೂ ಮತ್ತು ನಿರ್ಮಲವಾಗಿಯೂ ಇರುವ ವಿಚಾರಗಳ ಮೇಲೆ ಅವಲಂಬಿಸಿರುತ್ತದೆ. ಈ ನೂತನ ದೃಷ್ಟಿಯಲ್ಲಿ ಹೃದಯಪೂರ್ವಕವಾಗಿ ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರುವರು. ಅವರ ಚಿತ್ತ ದೇವರ ಚಿತ್ತದೊಂದಿಗೆ ಹೊಂದಾಣಿಕೆಯಾಗಿರುವುದು. ಅವರ ಸ್ನೇಹ ಹೆಚ್ಚಿಚ್ಚಾಗಿ ಬೆಳೆದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರಪಂಚದ ಪ್ರಭಾವ, ಶಾರೀರಿಕ ಅಭಿಲಾಷೆಗಳು ಮತ್ತು ಅಪಾದಕ ದೂತನ ವಿರುದ್ಧವಾಗಿ ನಂಬಿಕೆಯಿಂದ ಕೂಡಿದವರಾಗಿ ಬಲಯುಕ್ತರಾಗಿದ್ದು, ಈ ಆತ್ಮನಿಗೆ ವಿರುದ್ಧವಾದವುಗಳ ಮೇಲೆ ಹೋರಾಟ ಮಾಡುವರು. ನುಡಿಗಳಾಗಲಿ, ಲೇಖನಿಯಾಗಲಿ ಇವರಲ್ಲಿರುವ ಪ್ರೀತಿ, ಸ್ನೇಹ ಮತ್ತು ಕ್ರಿಸ್ತನಲ್ಲಿರುವ ಅವರ ಹೊಂದಾಣಿಕೆಯನ್ನು ವಿವರಿಸಲು ಸಾಧ್ಯವಿಲ್ಲ. ಇಂಥವರಿಗೆ ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಗುವುದು-Z '03, 333 (ಖ 3232).

* * *

ಸೆಪ್ಟೆಂಬರ್ - 8

ಇಹಲೋಕದ ಸ್ನೇಹವು ದೇವ ವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.

-ಯಾಕೋಬು 4:4

ಈ ವಿಷಯವನ್ನು ದೇವರು ಉದ್ದೇಶಪೂರಕವಾಗಿ ಈ ರೀತಿಯಾಗಿ ಇರಿಸಿದ್ದಾನೆ. ಯಾಕಂದರೆ, ತನ್ನ ಜನರು ಆದುಕೊಳ್ಳುವುದನ್ನು ಅವರಿಗೇ ಬಿಟ್ಟಿದ್ದಾನೆ. ಅವರು ದೇವರ ಸ್ನೇಹವನ್ನು ಕಳಕೊಳ್ಳಬಹುದು

ಅಥವಾ ಲೋಕದ ಸ್ನೇಹವನ್ನು ಕಳಕೊಳ್ಳಬಹುದು. ದೇವರು ಪ್ರೀತಿಸುವ ವಿಷಯ ಲೋಕಕ್ಕೆ ಇಷ್ಟವಾಗುವದಿಲ್ಲ. ಲೋಕವು ಪ್ರೀತಿಸುವ ಕಟ್ಟತನ, ದುಷ್ಟತ್ಯಗಳು, ದುರಾಲೋಚನೆ, ಕೆಟ್ಟದ್ದಾಗಿ ಮಾತನಾಡುವದು ಇವೆಲ್ಲವುಗಳು ಕರ್ತನ ದೃಷ್ಟಿಯಲ್ಲಿ ಅಸಹ್ಯವಾಗಿದೆ. ಯಾರು ಇವುಗಳನ್ನು ಅಭ್ಯಾಸ ಮಾಡಿ ನಡೆಯುವರೋ ಅಂಥವರು ಕರ್ತನ ಸ್ನೇಹ, ಒಲವುಗಳನ್ನು ಕಳಕೊಳ್ಳುವರು. ಅವರು ಕರ್ತನ ಆತ್ಮವನ್ನು ಹೊಂದಿರುವದಿಲ್ಲ. “ಯಾವನಿಗಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ ಅವನು ಕ್ರಿಸ್ತವನಲ್ಲ” À-Z '99, 70 (ಖ 2442).

* * *

ಸೆಪ್ಟೆಂಬರ್ - 9

ಹೀಗೆ ನೀವು ನಿರ್ದೋಷಿಗಳೂ, ಯಥಾರ್ಥ ಮನಸ್ಸುಳ್ಳವರೂ ಆಗಿದ್ದು, ವಕ್ರ ಬುದ್ಧಿಯ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿರಿದ್ದು, ಲೋಕದೊಳಗೆ ಹೊಳೆಯುವ ಜ್ಯೋತಿರ್ಮಂಡಲಗಳಂತೆ ಕಾಣಿಸುವವರಾಗಿದ್ದೀರಲ್ಲಾ. ಫಿಲಿಪ್ಪಿ 2:15-16

ಸತ್ಯವನ್ನು ವಿವರಿಸುವದರಲ್ಲಿ ದೇವರ ಪ್ರತಿಯೊಬ್ಬ ಮಗನು ಬಹು ಲವಲವಿಕೆಯುಳ್ಳವನಾಗಿ ಆಸಕ್ತಿಯಿಂದ ಕರ್ತವ್ಯ ನಿಷ್ಠೆಯುಳ್ಳವನಾಗಿದ್ದು, ತನ್ನ ಬೆಳಕು ಪ್ರಕಾಶಿಸುವಂತೆಯೂ ಮತ್ತು ಅದು ನಂದಿಹೋಗದಂತೆ ಆಗಾಗ ಅದರ ಕಿಟ್ಟವನ್ನು ಶುದ್ಧಪಡಿಸಬೇಕು. “ಕಿಟ್ಟ ತೆಗೆದು ಉರಿಯುತ್ತಿರಬೇಕು” , ಅಂದರೆ ಏನು? ನಾವು ಜೀವದಾಯಕ ವಾಕ್ಯಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು, ಅದರ ಸನಿಹದಲ್ಲಿದ್ದು ಸರಿಯಾಗಿ ಸತ್ಯದ ಜ್ಞಾನವನ್ನು ಪಡೆಯಬೇಕು ಮತ್ತು ಎಚ್ಚರಿಕೆಯಿಂದ ನಂಬಿಗಸ್ತರಾಗಿ ತಪ್ಪು ಭೋದನೆಯಂತಿರುವ ಕಿಟ್ಟವನ್ನು ಉರಿಯುವ ಅಚಲ ಬೆಳಕು ಕೊಡುವ ದೀಪದಿಂದ ತೆಗೆದು ಶುದ್ಧವಾದ ಬೆಳಕೆಂಬ ಸತ್ಯವು ಹೆಚ್ಚು ಹೊಳೆಯುವಂತೆ ಮಾಡಬೇಕು. ಭೋದನೆಯ ತತ್ವಗಳಲ್ಲಿ ತಪ್ಪು ಸೇರಿರಬಹುದು ಅಥವಾ ನಮ್ಮ ನಡವಳಿಕೆ ತಪ್ಪಾಗಿರಬಹುದು - ಇವು ಅಡ್ಡಿಪಡಿಸುವದಾದರೆ ಅವುಗಳನ್ನು ತೆಗೆದುಹಾಕಿ ನಮ್ಮ ನಡವಳಿಕೆ ಶುದ್ಧವಾಗಿಯೂ, ತಪ್ಪಿಲ್ಲದ್ದಾಗಿಯೂ ಇರುವಂತೆ ನೋಡಿಕೊಳ್ಳಬೇಕು-Z '03, 358(ಖ 3243).

* * *

ಸೆಪ್ಟೆಂಬರ್ - 10

ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿ ಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.

-ಎಫೆಸ 4:29

ಭ್ರಷ್ಟತೆಯಿಂದ ಕೂಡಿರುವ ಅನುಭವಗಳು ಮನಸ್ಸಾಕ್ಷಿಯ ಹಿಂದೆ ಅಂಟಿಕೊಂಡಿರಲು, ಸತ್ಯವನ್ನು ಆಡುವದು ಯಾವಾಗಲೂ ಸರಿಯಾದದ್ದು ಎನ್ನುವದನ್ನು ಒಪ್ಪುವದಿಲ್ಲ; ಮತ್ತು ಇದು 'ದೇವರ ಮಾತು' ಎಂದು ಸಹ ಒಪ್ಪುವದಿಲ್ಲ. ಆದರೆ, ಸತ್ಯವನ್ನು ಹೇಳುವದು ಸುಳ್ಳು ನಿಂದನೆ ಎಂದು ದೇವರು ಉದ್ದೇಶಿಸಿಲ್ಲ. ಶಾರೀರಿಕ ಮತ್ತು ಸೈತಾನನಿಂದ ಉದ್ಭವಿಸುವ ಕೆಟ್ಟಮಾತು, ಸುಳ್ಳು ನಿಂದನೆಗಳು ಅಸತ್ಯವಾಗಿವೆ. ನಿಂದನೆಯು ಸತ್ಯವೇ ಆಗಿರಲಿ, ಅಸತ್ಯವೇ ಆಗಿರಲಿ ಅದು ನಿಂದನೆಯೆಂದೇ ಎಣಿಸಿಕೊಳ್ಳುತ್ತದೆ. ಈ ನೀತಿಯು ದೇವರ ದೃಷ್ಟಿಯಲ್ಲಿ ಅಲ್ಲದೆ, ನಾಗರಿಕ ಮನುಷ್ಯರ ನೀತಿಯ ದೃಷ್ಟಿಯಲ್ಲಿಯೂ ಸರಿಯಾದದ್ದಾಗಿದೆ. ನಿಂದಿಸುವದು ಮತ್ತೊಬ್ಬನನ್ನು ಹಾನಿ ಮಾಡುವಂಥದ್ದಾಗಿದೆ. ಅದು ನಿಜವಾಗಿರಬಹುದು ಅಥವಾ ಸುಳ್ಳಾಗಿರಬಹುದು. ನಾಗರಿಕ ಮನುಷ್ಯನ ತತ್ವ ದೇವರ ತತ್ವಕ್ಕೆ ಒಪ್ಪುತ್ತದೆ. ಹೀಗೆ ಇತರರಿಗೆ ಹಾನಿ ಮಾಡುವದು ತಪ್ಪು ಎಂಬುದಾಗಿ ತೀರ್ಮಾನಿಸುತ್ತದೆ-Z '99, 70 (ಖ 2442).

* * *

ಸೆಪ್ಟೆಂಬರ್ - 11

ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು, ಅವನು ನನ್ನ ಶಿಷ್ಯನಾಗಿರಲಾರನು. -ಲೂಕ 14:27

ಅನಾನುಕೂಲಕಾಲದಲ್ಲಿಯೂ ತಂದೆಯ ಚಿತ್ತವನ್ನು ನೆರವೇರಿಸುವದು ಶಿಲುಬೆಯನ್ನು ಹೊತ್ತುಕೊಂಡು ಹೋಗುವದಕ್ಕೆ ಅನುಗುಣವಾಗಿದೆ. ಈ ಮಾರ್ಗದಲ್ಲಿ ಕರ್ತನು ನಡೆದಾಗ ಜನರು ಆತನನ್ನು ದ್ವೇಷಿಸಿ ವೈರಿಗಳಾದದ್ದಲ್ಲದೆ, ಹೊಟ್ಟೆಕಿಚ್ಚುಪಟ್ಟು ಆತನನ್ನು ಹಿಂಸೆಗೆ ಒಳಪಡಿಸಿದರು. ಇವರು ತಮ್ಮನ್ನು ತಾವು "ದೇವಜನರೆಂದು ತಿಳಿದಿದ್ದರು, ಆದರೆ ಕರ್ತನು ಅವರ ಹೃದಯಗಳನ್ನು ತಿಳಿದವನಾಗಿದ್ದು, ಅವರನ್ನು ಕುರಿತು, ನಿಮ್ಮ ತಂದೆ ಸೈತಾನನು," ಎಂಬುದಾಗಿ ಹೇಳಿದನು. ಹೀಗಿರುವಲ್ಲಿ ನಾವು ಕರ್ತನು ನಡೆದ ದಾರಿಯಲ್ಲಿ ನಡೆಯುತ್ತಿರುವದರಿಂದ ನಾವು ಹೊರುವ ಶಿಲುಬೆ ಆತನಿಗಾದ ಹಾಗೆಯೇ ನಮಗೂ ಆಗುವದು. ಅದೇನಂದರೆ, ತಂದೆಯ ಚಿತ್ತವನ್ನು ನೆರವೇರಿಸುವದಕ್ಕೆ ವಿರೋಧವಾಗುವದು; ಹಾಗೂ ಆತನಿಗಾಗಿ ಸೇವೆ ಮಾಡುವಾಗ ವಿರೋಧವಾಗುವದು. ಕರ್ತನು ನಮಗೆ ನಿರ್ದೇಶಿಸಿದ ಪ್ರಕಾರ "ನಿಮ್ಮ ಬೆಳಕು ಪ್ರಕಾಶಿಸಲಿ" , ಎಂಬದನ್ನೂ ವಿರೋಧಿಸುವರು-Z '03, 345 (ಖ 3235).

* * *

ಸೆಪ್ಟೆಂಬರ್ - 12

ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡೆಕೊಳ್ಳುವಿರಿ. -ಲೂಕ 21:19

ಅಪೋಸ್ತಲನಾದ ಯಾಕೋಬನು ಹೇಳಿದಂತೆ, "ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ, ಏನೂ ಕಡಿಮೆ ಇಲ್ಲದವರೂ ಆಗಿರುವಿರಿ" (1:4). ಈ ತಾಳ್ಮೆಯಲ್ಲಿ ಇನ್ನಿತರ ಕೃಪಾಗುಣಗಳು ಸ್ವಲ್ಪಮಟ್ಟಿಗೆ ಸೇರಿವೆ ಎಂಬದು ಖಚಿತವಾಗಿ ದೃಢಪಟ್ಟಿದೆ. ದೇವಜನರಲ್ಲಿ ನಂಬಿಕೆಗೆ ಮೊದಲು ತಾಳ್ಮೆ ಇರಬೇಕು. ತಾಳ್ಮೆ ಎಂಬುದು ಎಷ್ಟರಮಟ್ಟಿಗೆ ಇರುತ್ತದೋ ಅಷ್ಟರಮಟ್ಟಿಗೆ ನಂಬಿಕೆಯು

ಕೂಡಾ ಇರುವುದು. ಕ್ರೈಸ್ತನನಿಸಿಕೊಂಡವನು ತಾಳ್ಮೆ ಇಲ್ಲದವನಾಗಿ ಅಶಾಂತಿಯಿಂದ ಕೂಡಿದವನಾದರೆ ಕರ್ತನ ನಂಬಿಕೆಯಲ್ಲಿ ಕೊರತೆಯುಳ್ಳವನಾಗಿರುವನು. ತಾಳ್ಮೆ ಇದ್ದಲ್ಲಿ ಅವನು ಕರ್ತನ ಕೃಪಾವಾಗ್ಧಾನಗಳಲ್ಲಿ ವಿಶ್ರಾಂತಿ ಪಡೆದು ಅದರ ನೆರವೇರಿಕೆಗೆ ಕಾದಿರುವನು. ಇದಲ್ಲದೆ, ತನ್ನ ಎಲ್ಲಾ ಬಲವನ್ನು ಶ್ರದ್ಧೆಯಿಂದ ಸಕಾರಣವಾಗಿ ಉಪಯೋಗಿಸಿ ಕರ್ತನ ಹಿತೋಟಿಯಲ್ಲಿರುವ ಕಾಲಗಳು ಮತ್ತು ಸಮಯಗಳನ್ನು ತಿಳಿದವನಾಗಿ ತನಗಿರುವದರಲ್ಲಿ ಸಂತೃಪ್ತನಾಗಿದ್ದು ಫಲಿತಾಂಶವನ್ನು ಕರ್ತನಿಗೆ ಬಿಡುವನು-Z '03, 361 (ಖ 3245).

* * *

ಸೆಪ್ಟೆಂಬರ್ - 13

ಆಹಾ, ಸಹೋದರರು ಒಂದಾಗಿರುವುದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!

-ಕೀರ್ತನೆ 133:1

ನಮ್ಮ ಕರ್ತನಂತೆ ನಾವು ಸಮಾಧಾನವನ್ನು ಹಾರೈಸಿ, ಎಲ್ಲಾ ಸಹೋದರರೊಂದಿಗೆ ಒಂದಾಗಿರೋಣ. ಆತ್ಮದಲ್ಲಿಯೂ ಒಂದಾಗಿದ್ದು ಸಮಾಧಾನವೆಂಬ ಸಂಕೋಲೆಯಿಂದ ಕಟ್ಟಲ್ಪಟ್ಟು ಒಂದಾಗಿರೋಣ. ನಮ್ಮ ಚಟುವಟಿಕೆಗಳು ನಮ್ಮ ಹೋರಾಟವು, ನಮ್ಮ ವಿರೋಧಿ ಮತ್ತು ಪಾಪ ಸಂಬಂಧವಾದ ಎಲ್ಲಾ ವಿಷಯಗಳ ಮೇಲೆಯೂ ಮತ್ತು ಬಿದ್ದುಹೋಗಿರುವ ನಮ್ಮ ಶರೀರದ ಅಂಗಗಳ ವಿರುದ್ಧವಾಗಿಯೂ ಇದೆ. ಹೀಗೆ ನಾವು ಮತ್ತು ನಮ್ಮ ಸಹೋದರರು ನಮ್ಮ ಸ್ವಭಾವ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲೆ ಹೋರಾಡಲು ನಮ್ಮನ್ನು ನಾವು ಕರ್ತನು ಮೆಚ್ಚುವ ರೀತಿಯಲ್ಲಿ ತೊಡಗಿಸಿಕೊಳ್ಳೋಣ. ಆಗ ನಾವು ಪ್ರೀತಿಪೂರ್ವಕವಾಗಿ ಸಹಾಯ ಮಾಡಲು ಅಡಕವಾಗಿರುವ ಪ್ರತಿಯೊಂದು ಗುಣವನ್ನು ಉಪಯೋಗಿಸಿ ಒಬ್ಬರನ್ನೊಬ್ಬರು ಉತ್ತೇಜನ ಕೊಟ್ಟು ಅಭಿವೃದ್ಧಿಯಾಗಲಿಕ್ಕೂ ಮತ್ತು ಸಮಯವಿರಲಾಗಿ ಎಲ್ಲರಿಗೂ ಒಳ್ಳೇದನ್ನು ಮಾಡುತ್ತಾ, ಅದರಲ್ಲೂ ಮುಖ್ಯವಾಗಿ ಮನೆವಾರ್ತೆಯಲ್ಲಿರುವವರೆಲ್ಲರಿಗೂ ಮಾಡೋಣ-Z '03, 363 (ಖ 3245).

* * *

ಸೆಪ್ಟೆಂಬರ್ - 14

ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ, ಆ ವಿಷಯದಲ್ಲಿಯೇ ನಿಮ್ಮ ಸತ್ಕಿಯಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.

..... ಒಬ್ಬನು ಅನ್ಯಾಯವಾಗಿ ಬಾಧೆ ಪಡುವವನಾಗಿದ್ದು, ದೇವರು ನೋಡುತ್ತಾನೆಂದು ಅರಿತು, ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘವಾಗಿದೆ. -1ಪೇತ್ರ 2:12,19

ನಮ್ಮ ಬಗ್ಗೆ ಕೆಟ್ಟದನ್ನು ಅಪೇಕ್ಷಿಸಿ ನಮ್ಮನ್ನು ದೂಷಿಸಿದರೂ, ನಮ್ಮ ನಿಲುವನ್ನು ಅರ್ಥಮಾಡಿಕೊಂಡಿರುವವರು ಮಾತ್ರ ನಮ್ಮ ಸಂಗಡ ವ್ಯವಹಾರ ಮಾಡುವರು. ನಾವು ಪ್ರಾಮಾಣಿಕರಾಗಿ ತತ್ವಗಳನ್ನು ಅನುಸರಿಸುವವರು ಎಂಬುದನ್ನು ಅನುಭವದ ಮೂಲಕ ತಿಳಿದು ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಬಾಯಿಂದ ಬರುವ ಮಾತುಗಳು ಮತ್ತು ನಾವು ಹೃದಯಪೂರ್ವಕವಾಗಿ ಧ್ಯಾನ ಮಾಡುವದು ಕರ್ತನಿಗೆ ಮೆಚ್ಚಿಕೆಯಾಗಿ ಕಾಣಬರುವದು. ಆತನ ಹೆಸರಿಗೂ ಮತ್ತು ಆತನ ಉದ್ದೇಶಗಳಿಗೂ ಘನತೆ ತರುವುದಲ್ಲದೆ, ಹಾಗೆಯೇ ಕ್ರಿಸ್ತನ ಮೂಲಕ ತಂದೆ ದೇವರನ್ನು ಮಹಿಮೆಪಡಿಸುವದಾಗಿದೆ. ಆತನಿಗೆ ಎಲ್ಲಾ ಮಹತ್ವ ಮಹಿಮೆಗಳು ಆತನ ರಾಜ್ಯದಲ್ಲಿ ನಿರಂತರವಾಗಿ ಉಂಟಾಗುವದು-Z '03, 365 (ಖ 3246).

* * *

ಸೆಪ್ಟೆಂಬರ್ - 15

ಆದುದರಿಂದ, ಅನ್ಯ ಜನರ ಮಧ್ಯದಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ. -2ಕೊರಿಂಥ 6:17

ಯಾರು ತಮ್ಮ ಮನಸ್ಸಾಕ್ಷಿಗೆ ಒಳಪಟ್ಟು ಆತ್ಮಿಕ ವಿಷಯಗಳಲ್ಲಿ ಲೋಕದ ವ್ಯವಹಾರಗಳಿಂದ ಪ್ರತ್ಯೇಕವಾಗಿ ಜೀವಿಸುತ್ತಾರೋ ಮತ್ತು ಹೃದಯದ ಸುನ್ನತಿಯನ್ನು ಒಪ್ಪಿಕೊಂಡು ದೇವರ ಕುಟುಂಬಕ್ಕೆ ಸೇರಿರುವರೋ, ಅಂಥಹವರನ್ನು ಮಾತ್ರ 'ಸಹೋದರರು' ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಇಂಥಹವರನ್ನು ಲೌಕಿಕ ನೀತಿಶಾಸ್ತ್ರಜ್ಞರು, ನಿರಾಶಾವಾದಿಗಳು ಮತ್ತು ಟೀಕಿಸುವವರು ಮಾತ್ರವಲ್ಲದೆ, ಲೋಕದ ಬಹುಪಾಲು ಜನರು ವಿರೋಧಿಸುತ್ತಾರೆ. ಏಕೆಂದರೆ ಬೆಳಕು ಮತ್ತು ದೈವಜ್ಞಾನವು ಅವರ ಕತ್ತಲೆಯಂಥ ತತ್ವಗಳನ್ನು ಖಂಡಿಸುತ್ತದೆ. ಹೀಗಿರುವಲ್ಲಿ ನಾವು ಲೋಕದಿಂದ ಪ್ರತ್ಯೇಕವಾಗಿದ್ದು ಅದನ್ನು ಮುಂದುವರಿಸುವದೋಂದೇ ನಮಗಿರುವ ಒಳ್ಳೆಯ ಮಾರ್ಗ. ನಿಜವಾದ ಆತ್ಮಿಕ ಇಸ್ರಾಯೇಲ್ಯರನ್ನು ಸಹೋದರರನ್ನಾಗಿ ಪರಿಗಣಿಸಬೇಕು. ಹಣಜಿಯಿಂದ ಗೋಧಿ ಕಾಳು ನೈಜತ್ವದಲ್ಲಿ ಪ್ರತ್ಯೇಕವಾಗಿ ಒಳ್ಳೆಯ ಕಾಳಾಗಿರುತ್ತದೆ-Z '99, 203 (ಖ 2510).

*** **

ಸೆಪ್ಟೆಂಬರ್ - 16

ಯೆಹೋವನು ತನ್ನ ಜನರಿಗೆ ಬಲವನ್ನು ಅನುಗ್ರಹಿಸುವನು; ಆತನು ತನ್ನ ಪ್ರಜೆಗೆ ಸುಕ್ಷೇಮವನ್ನು ದಯಪಾಲಿಸುವನು. -ಕೀರ್ತನೆ 29:11

ನಿನಗೆ ಬರುವ ಪರೀಕ್ಷೆಗಳು ಮತ್ತು ಶೋಧನೆಗಳನ್ನು ಜಯಿಸುವ ಸಾಮರ್ಥ್ಯ ನಿನ್ನಲ್ಲಿದ್ದರೆ, ಅವುಗಳಿಂದ ನೀನು ತಾಳ್ಮೆ, ಅನುಭವ, ಸಹೋದರ ಕರುಣೆ, ಸಹಾನುಭೂತಿ ಮತ್ತು ಪ್ರೀತಿ ನಿನ್ನ ಸ್ವಭಾವದಲ್ಲಿ ಕಾರ್ಯಸಾಧಿಸುತ್ತಿರುವುದಾದರೆ ಸಂತೋಷಪಡು. ನಿನಗೆ ದೇವರ ಕೃಪೆ ಮತ್ತು ಆತನಿಂದಾದ ಸಹಾಯವನ್ನು ಒಪ್ಪಿಕೊಂಡು ದೇವರಿಗೆ ಕೃತಜ್ಞತೆಯ ಪ್ರಾರ್ಥನೆಯನ್ನು ಅರ್ಪಿಸು. ಒಂದು ವೇಳೆ ನನಗೆ ಬಂದಂತ ಪರೀಕ್ಷೆಗಳು ಹೊರಲು ಮತ್ತು ಸಹಿಸಲಿಕ್ಕೆ ಅತಿ ಕಷ್ಟವಾಗಿ ತೋಚಿದರೆ, ತಕ್ಷಣ ಈ ಸಮಸ್ಯೆಯನ್ನು ನಮ್ಮೆಲ್ಲರ ಹೊರೆಯನ್ನು ಹೊರುವ ಕರ್ತನನ್ನು ಆಶ್ರಯಿಸಿ ಆತನ ಸಹಾಯವನ್ನು ಕೋರು. ಆಗ ಆತನು ನೀನು ಹೊರುವ ಹೊರೆಯಿಂದ ಒಳ್ಳೆಯದಾಗುವುದಾದರೆ, ಅದನ್ನು ಹೊರುವ ಶಕ್ತಿಯನ್ನು ದಯಪಾಲಿಸುವನು. ಇಲ್ಲವೆ ಅದರಿಂದ ಒಳ್ಳೆಯದಾಗದಿದ್ದರೆ ಅಥವಾ ಹಾನಿಯಾಗುವುದಾದರೆ, ಅದರಿಂದ ನಿನ್ನನ್ನು ಬಿಡಿಸುವನು-Z '96, 163 (ಏ 2004).

* * *

ಸೆಪ್ಟೆಂಬರ್ - 17

..... ಕ್ರಿಸ್ತನು ನಿಮ್ಮಲ್ಲಿದ್ದು ಪ್ರಭಾವದ ನಿರೀಕ್ಷೆಗೆ ಆಧಾರಭೂತನಾಗಿರುವುದೇ.

-ಕೊಲೊಸ್ಸೆ 1:27

ದೇವರ ಸತ್ಯ ಮಕ್ಕಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದಂಥ ವೈಯಕ್ತಿಕ ಗುಣವನ್ನು ಪಡೆದಿರಬೇಕು. ಈ ಗುಣವು ಬೇರೆ ಕ್ರೈಸ್ತರ ಆತ್ಮಿಕ ಜೀವಿತವನ್ನು ಅವಲಂಬಿಸಿರಬಾರದು. ಇಂಥಹ ಮಗನು ದೇವರ ವಾಕ್ಯದಿಂದಲೂ, ಅದನ್ನು ಘೋಷಿಸುವ ಮತ್ತು ಆದರ್ಶಪ್ರಾಯರಾಗಿರುವ ಇತರ ಕ್ರೈಸ್ತ ಭಕ್ತರ ಜೀವನದ ತತ್ವಗಳನ್ನು ಅಳವಡಿಸಿಕೊಂಡು ಅವುಗಳಿಂದ ತನ್ನ ಗುಣವನ್ನು ಸಿದ್ಧಪಡಿಸಿ, ತನ್ನದೇ ಆದ ವೈಯಕ್ತಿಕ ಆತ್ಮಿಕ ಗುಣವನ್ನು ಪಡೆಯಬೇಕು. ಹೀಗೆ ಪಡೆದಿರುವ ಈ ವೈಯಕ್ತಿಕ ಆತ್ಮಿಕ ಗುಣ ನಮ್ಮಲ್ಲಿ ಹೇಗೆ ನೆಲೆಗೊಂಡಿರಬೇಕೆಂದರೆ, ನಮ್ಮ ಆತ್ಮಿಕ ಜೀವನದ ಬೆಳವಣಿಗೆಗೆ ಸಹಕರಿಸಿ ನಮ್ಮನ್ನು ಪ್ರೋಪಿಸಿದಂತಹ ಸಹೋದರನಾಗಲಿ, ಸಹೋದರಿಯಾಗಲಿ ಬಿದ್ದು ಹೋದರೂ, (ಇದನ್ನು ಅಪೋಸ್ತಲನು ಸಾಧ್ಯತೆ ಇದೆ ಎಂದು ಇಬ್ರಿಯ 6:4-6 ಮತ್ತು ಗಲಾತ್ಯ 1:8ರಲ್ಲಿ ತೋರಿಸಿದ್ದಾನೆ.) ನಾವು ನಮ್ಮ ಆತ್ಮಿಕ ಜೀವನದಲ್ಲಿ ಮುಂದುವರೆದು ದೇವರ ಸತ್ಯದ ಆತ್ಮವನ್ನು ನಮ್ಮದಾಗಿಸಿಕೊಳ್ಳಲು ಸಮರ್ಥರಾಗುತ್ತೇವೆ-Z '03, 375 (ಏ 3250).

* * *

ಸೆಪ್ಟೆಂಬರ್ - 18

ಅದಕ್ಕೆ ಯೆಹೋವನು - ನಾನೇ ನಿಮ್ಮ ಜೊತೆಯಲ್ಲಿ ಬಂದು ನಿಮಗೆ ವಿಶ್ರಾಂತಿಯನ್ನು ಉಂಟುಮಾಡುವೆನು ಅಂದನು. -ವಿಮೋಚನಕಾಂಡ 33:14

ಕರ್ತನು ತನ್ನ ಜನರೊಂದಿಗೆ ಯಾವಾಗಲೂ ಇರುವನು. ಆತನು ನಮ್ಮ ಪರವಾಗಿ ಸದಾ ಚಿಂತಿಸುವದಲ್ಲದೆ, ನಮ್ಮ ಹಿತ ಚಿಂತಕನಾಗಿದ್ದಾನೆ. ಆಪತ್ತಿನಲ್ಲಿ ರಕ್ಷಕನಾಗಿರುವದಲ್ಲದೆ, ಆತ್ಮಿಕ ಮತ್ತು ಲೌಕಿಕ ವಿಚಾರಗಳಲ್ಲಿ ಅವಶ್ಯಕತೆಗಳನ್ನು ಪೂರೈಸುವನು. ನಮ್ಮ ಹೃದಯಗಳನ್ನು ಪರಿಶೋಧಿಸಿ ನಮ್ಮಲ್ಲಿರುವ ಪ್ರೀತಿಯ ಆಸಕ್ತಿ, ಶ್ರದ್ಧೆಯ ಆಳವನ್ನು ತಿಳುಕೊಳ್ಳುವನು. ನಮ್ಮ ಸುತ್ತಲಿರುವ ಪರಿಸರದಿಂದಂಟಾಗುವ ಪ್ರಭಾವದ ಮೂಲಕ ನಮ್ಮನ್ನು ಶಿಕ್ಷಣಕ್ಕೆ ಒಳಪಡಿಸಿ, ನಮ್ಮನ್ನು ಶುದ್ಧೀಕರಿಸಿ, ನಮಗೆ ಸಹಾನುಭೂತಿ ತೋರಿಸಿ ಸಹಾಯ ಮಾಡಲು ಅಥವಾ ಆತನ ಅನೋನ್ಯತೆ ಪಡೆಯಲು ನಾವು ಮಾಡುವ ಪ್ರಯತ್ನವನ್ನು ಸ್ವೀಕರಿಸುವವನಾಗಿದ್ದಾನೆ. ನಾವು ಆತನನ್ನು ಮಧ್ಯಾಹ್ನದ ಅವಿಶ್ರಾಂತ ಗಳಿಗೆಗಳಲ್ಲಿಯೂ ಅಥವಾ ನಿಶ್ಯಬ್ದ ರಾತ್ರಿಯ ಜಾವದಲ್ಲಿಯೂ ಸಂಪರ್ಕಿಸಿದಾಗ ಒಂದು ಗಳಿಗೆಯಾದರೂ ಬಿಡದೆ ನಮ್ಮನ್ನು ಕಾಯುವನು. ಇದನ್ನು ನಾವು ನಂಬಿಕೆಯಿಂದ ಗಮನಿಸುವಾಗ ಬಹು ಸಂತಸವನ್ನು ನಮಗೆ ಕೊಡುವದು. ದೇವರು ನಮ್ಮನ್ನು ದತ್ತು ತೆಗೆದುಕೊಂಡಿರುವ ಮಕ್ಕಳಾಗಿರುವೆವು ಎಂಬ ಸಾಕ್ಷಿಯನ್ನು ನಿಜವಾದ ದೇವರ ಮಕ್ಕಳು ಅಲ್ಲಗೆಳೆಯುವದಿಲ್ಲ -Z '03, 376 (ಖ 3250).

* * *

ಸೆಪ್ಟೆಂಬರ್ - 19

ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆಪಡಿಸು, ನಿನ್ನ ವಾಕ್ಯವೇ ಸತ್ಯವು.

-ಯೋಹಾನ್ 17:17

ನಮ್ಮ ಕರ್ತನು ಯಾವಾಗಲೂ ನಮ್ಮ ಆತ್ಮಿಕ ಜೀವನದ ಮುಂದುವರಿಕೆ ಮತ್ತು ಅಭಿವೃದ್ಧಿಯನ್ನು ನಾವು ಸತ್ಯವನ್ನು ಅಂಗೀಕರಿಸಿ ಅದಕ್ಕೆ ವಿಧೇಯರಾಗಿರುವದಕ್ಕೆ ಸಂಬಂಧಿಸುತ್ತಾನೆ. ಪ್ರತಿಯೊಬ್ಬ ದೇವರ ಮಗನು ಎಚ್ಚರಿಕೆಯಿಂದಿರಬೇಕು; ಯಾಕೆಂದರೆ, ಕೆಲವರು ತಮ್ಮನ್ನು ತಾವು ಮುಂದುವರೆದ ಕ್ರೈಸ್ತರು ಎಂಬುದಾಗಿ ಹೇಳಿ ದೇವರ ವಾಕ್ಯಕ್ಕಿಂತ ಮುಂದುವರೆದಿದ್ದೇವೆ ಎಂತಲೂ, ಪವಿತ್ರಾತ್ಮನು ಅಥವಾ ಕ್ರಿಸ್ತನು ದೇವರ ವಾಕ್ಯವನ್ನು ಹೊರತುಪಡಿಸಿ, ತಮ್ಮೊಂದಿಗೆ ನೇರವಾಗಿ ಸ್ವತಂತ್ರವಾಗಿ ಮಾತಾಡುತ್ತಾನೆ ಎಂಬುದಾಗಿ ಹೇಳುತ್ತಾರೆ. ಇಂತಹ ನಡವಳಿಕೆ ಆತ್ಮಿಕ ಅಹಂಕಾರ ಮತ್ತು ಹೊಗಳಿಕೊಳ್ಳುವದನ್ನು ಕಲಿಸುತ್ತದೆ. ಆಗ ಪವಿತ್ರ ದೈವೋಕ್ತಿಗಳಲ್ಲಿ ಕೊಟ್ಟಿರುವ ಎಚ್ಚರಿಕೆಯ ಮಾತುಗಳನ್ನು, ಬುದ್ಧಿವಾದ ಬೋಧನೆಗಳನ್ನು ದುರ್ಬಲಗೊಳಿಸುತ್ತೆ. ಏಕೆಂದರೆ, ಇಂತಹ ತಪ್ಪು ದಾರಿ ಹಿಡಿದವನು ಉನ್ನತಮಟ್ಟ ಬೋಧನೆ ತನ್ನಲ್ಲಿಯೇ ಇದೆ ಎಂಬುದಾಗಿ ತಿಳಿದುಕೊಳ್ಳುವನು. ಇಂತಹವರ ವಿಷಯದಲ್ಲಿ ಸೈತಾನನು ಅವರ ತಪ್ಪು ತಿಳುವಳಿಕೆಯನ್ನು ಆಧಾರ ಮಾಡಿಕೊಂಡು ಅವರನ್ನು ತನ್ನ ವಶಕ್ಕೆ ತೆಗೆದುಕೊಂಡು ತನ್ನ ಇಷ್ಟದಂತೆ ನಡೆಸುತ್ತಾನೆ-Z '377 (ಖ 3250).

* * *

ಸೆಪ್ಟೆಂಬರ್ - 20

ಸದಮಲನಿನಿಸಿಕೊಂಡು ಶಾಶ್ವತ ಲೋಕದಲ್ಲಿ ನಿತ್ಯ ನಿವಾಸಿಯಾದ ಮಹೋನ್ನತನು ಹೀಗನ್ನುತ್ತಾನೆ - ಉನ್ನತ ಲೋಕವೆಂಬ ಪವಿತ್ರಾಲಯದಲ್ಲಿ ವಾಸಿಸುವ ನಾನು ಜಜ್ಜಿಹೋದ ದೀನ ಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನು ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸುವವನಾಗಿದ್ದೇನೆ.

-ಯೆಶಾಯ 57:15

ಜಜ್ಜಿಹೋದ ದೀನಮನಸ್ಸನ್ನು ದೇವರು ಎಂದಿಗೂ ತಿರಸ್ಕರಿಸುವದಿಲ್ಲ ಮತ್ತು ನಿರಾಕರಿಸುವದಿಲ್ಲ ಎಂಬದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ದೇವಜನರು ಯಾವುದಾದರೂ ಕಷ್ಟದಲ್ಲಿ ಸಿಕ್ಕಿಕೊಂಡು ಬೀಳುವ ಹಾಗಿದ್ದರೆ ಅಂತಹವರು ಕರ್ತನ ಅನೋನ್ಯತೆಗೂ ಮತ್ತು ಕ್ಷಮೆಯಾಚನೆಗೆ ತವಕಪಡುವವರಾದರೆ ಮತ್ತು ಅವರ ಹೃದಯ ಜಜ್ಜಲ್ಪಟ್ಟು ದೀನನಾಗಿರುವವರಾದರೆ ಅವರು ನಿರಾಶರಾಗದೆ, ದೇವರು ಕ್ರಿಸ್ತನು ಕೊಟ್ಟ ಈಡಿನ ಮೂಲಕ ಉಚಿತವಾಗಿ ನೀತಿ ನಿರ್ಣಯ ಹೊಂದಿದವರಾಗಿ ಅವರು ತಮ್ಮ ಪಾಪಗಳನ್ನು ಕ್ರಿಸ್ತನ ರಕ್ತದಲ್ಲಿ ನಂಬಿಕೆಯಿಟ್ಟು ಅರಿಕೆ ಮಾಡುವದಾದರೆ ಕ್ಷಮಿಸಲ್ಪಡುವರು ಮತ್ತು ಜಜ್ಜಿಹೋದ ದೀನ ಹೃದಯವಳ್ಳವರು ಪಾಪ ಮಾಡುವ ಪಕ್ಷಕ್ಕೆ ಅದು “ಮರಣಕರವಲ್ಲದ ಪಾಪ” ಎಂಬುದಾಗಿ ತಿಳಿಯಬೇಕು. ಯಾಕಂದರೆ, ಅಪೋಸ್ತಲನು ಹೇಳುವದೇನೆಂದರೆ, “ಮರಣಕರವಾದ ಪಾಪ ಮಾಡಿದವರಲ್ಲಿ ತಿರಿಗಿ ಮಾನಸಾಂತರ ಹುಟ್ಟಿಸುವದು ಅಸಾಧ್ಯ” -Z'03, 383 (ಖ 3253).

* * *

ಸೆಪ್ಟೆಂಬರ್ - 21

ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರನು.

-ಕೀರ್ತನೆ 23:4

ಕರ್ತನ ನಿಜವಾದ ಮಂದೆಯಲ್ಲಿರುವ ನಿಜವಾದ ಕುರಿಗಳು ಕೇಡಿಗೆ ಹೆದರುವದಿಲ್ಲ. ಏಕೆಂದರೆ, ಕರ್ತನು ಅವರಿಗೆ ಕೃಪೆ ತೋರಿಸುವದಲ್ಲದೆ, ಆತನು ಅವರೊಂದಿಗಿರುವನು. ಅವರ ಪರವಾಗಿದ್ದು, ಅವರಿಗೆ ತಾನು ನಿರ್ಮಿಸಿದ ಪಾಪ ಪರಿಹಾರದ ವಿಮೋಚನೆಯ ಫಲವನ್ನು ಅವರ ಪರವಾಗಿ ಅನ್ವಯಿಸಿರುವನು. ಆತನು ತನ್ನ ವಾಕ್ಯದಲ್ಲಿ ಮಾಡಿರುವ ವಾಗ್ದಾನದ ಮೂಲಕ ಅವರೊಂದಿಗಿರುವದು ಮಾತ್ರವಲ್ಲದೆ, ಆಶ್ವಾಸನೆಯೊಂದಿಗೆ ಅವರೊಟ್ಟಿಗಿರುವನು. ಆತನ ಅಭಯದ ಮೂಲಕ ಮರಣವು ಅವರ ಜೀವವನ್ನು ಕೊನೆಗಾಣಿಸುವದಿಲ್ಲವಾದರೂ, ಅವರು ಪುನರುತ್ಥಾನದಲ್ಲಿ ಎದ್ದು ಬರುವವರೆಗೂ ಕ್ರಿಸ್ತನಲ್ಲಿ ನಿದ್ರೆ ಹೋಗುವರು. ಇಂತಹ ಆಶ್ವಾಸನೆ ನಮಗಿರುವಾಗ ನಾವು ಕಾರ್ಗತ್ತಲಿನ ಕಣಿವೆಯಲ್ಲಿ ಹಾಡುತ್ತಾ, ಕರ್ತನನ್ನು ಕೊಂಡಾಡುತ್ತಾ ನಡೆಯುವಾಗ ಯಾವ ಕೇಡಿಗೂ ಹೆದರುವ ಕಾರಣವಿರುವದಿಲ್ಲ. ನಮ್ಮ ಎಲ್ಲಾ ಶಕ್ತಿಯನ್ನು ಒಟ್ಟುಗೂಡಿಸಿ ಆತನನ್ನು ಕೊಂಡಾಡುತ್ತಾ ಆತನ ಪವಿತ್ರ ನಾಮಕ್ಕೆ ಘನವನ್ನು ಸಲ್ಲಿಸುವವರಾಗಿರಬೇಡವೇ? ಕರ್ತನು ನಮ್ಮನ್ನು ಪ್ರೀತಿಸಿ, ತನ್ನ ರಕ್ತವನ್ನು ಸುರಿಸಿ ನಮ್ಮನ್ನು ಕೊಂಡುಕೊಂಡಿದ್ದಾನೆ. ಆತನು ವಿಮೋಚಕನಾಗಿ ನಮ್ಮನ್ನು ತನ್ನ ರಾಜ್ಯದಲ್ಲಿ ಬಾಧ್ಯತೆಯನ್ನು ಕೊಡುವದಕ್ಕಾಗಿ ಕರೆದಿರುವನು-Z'03, 413 (ಖ 3268).

* * *

ಸೆಪ್ಟೆಂಬರ್ - 22

ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ, ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾ ಕಾಲವು ಯೆಹೋವನ ಮಂದಿರದಲ್ಲಿ ವಾಸಿಸುವೆನು.

-ಕೀರ್ತನೆ 23:6

ನಾವು ದೇವರ ರಾಜ್ಯದಲ್ಲಿ ನಿರೀಕ್ಷಿಸುವಂಥ ಸೌಜನ್ಯ ಮತ್ತು ಕೃಪೆಯು ಈಗಾಗಲೇ ಪ್ರಾರಂಭವಾಗಿದ್ದು, ಅದು ನಮ್ಮಲ್ಲೇ ಆಗಿರುವುದರಿಂದ ನಾವು ಮೆಚ್ಚಬೇಕು. ಯಾವನಾದರೂ ಈಗಿನ ಕಾಲದಲ್ಲಿ ಕರ್ತನ ಆನಂದದಾಯಕ ವಿಷಯವನ್ನು ತಿಳಿಯದೆ ಇದ್ದರೆ, ಕರ್ತನು ಸ್ಥಾಪಿಸುವ ರಾಜ್ಯದಲ್ಲಿನ ಆನಂದವನ್ನು ಅನುಭವಿಸಲಿಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಂಡಿರುವದಿಲ್ಲ, ಮತ್ತು ಸಹಸ್ರ ವರ್ಷದ ರಾಜ್ಯದ ಆಳ್ವಿಕೆಯಲ್ಲಿ ಅವನು ಯಾವ ಆಶೀರ್ವಾದ ಅಥವಾ ಆನಂದವನ್ನು ಪಡೆಯಲು ಪ್ರಯತ್ನಪಟ್ಟರೂ ಅದು ಸಾಟಿಯಾಗಿರಲಾರದು. ಕರ್ತನಲ್ಲಿರುವ ನಂಬಿಗಸ್ತ ಜನರು ಹೊಂದುವ ಆನಂದ ಮತ್ತು ಹರ್ಷಿಸುವದು ಕರ್ತನನ್ನು ಪ್ರಥಮವಾಗಿ ಒಪ್ಪಿ ತಮ್ಮನ್ನು ಕರ್ತನಿಗೆ ಪ್ರತಿಷ್ಠೆಪಡಿಸಿದ ಕ್ಷಣದಲ್ಲಿ ಮಾತ್ರವಲ್ಲ. ಆತನ ಸೌಜನ್ಯ, ಕೃಪೆ ಯಾವಾಗಲೋ ಹಿಂದೆ ಬಂದಂತೆ ಭಾವಿಸಬಾರದು. ಅದು ಈಗಲೂ ಅಂದರೆ, ಭೂತಕಾಲದಲ್ಲಿಯೂ ಇರುವದನ್ನು ಪರಿಗಣಿಸಿ, ಈಗಲೂ ನಮ್ಮಲ್ಲಿ ನೆಲೆಯಾಗಿದೆ ಎಂಬದಾಗಿ ತಿಳಿಯಬೇಕು. ಹೀಗಿರುವುದರಿಂದ ದಿನೇ ದಿನೇ ಆತನ ದಯೆ, ಕೃಪೆ ನಮ್ಮನ್ನು ಹಿಂಬಾಲಿಸಿ ನಮ್ಮಲ್ಲಿ ಹುರುಪು ತುಂಬಿಸಿ, ಬಲಪಡಿಸಿ ನಮ್ಮನ್ನು ಆಶೀರ್ವದಿಸುವದು-Z '03, 413 (ಖ 3268).

* * *

ಸೆಪ್ಟೆಂಬರ್ - 23

ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವದು ಅವಶ್ಯವೆಂದು ತೋಚಿತು.
-ಯೂದ 3

ದೇವರ ವಾಕ್ಯವನ್ನು ಎತ್ತಿ ಹಿಡಿಯುವುದು ನಂಬಿಕೆಯ ಪರವಾಗಿ ಹೋರಾಡುವ ಬಹುಪಾಲು ಕಾರ್ಯವಾಗಿದೆ ಹಾಗೂ ದೇವರ ಗುಣವನ್ನು ಸಮರ್ಥಿಸುವದಾಗಿದೆ. ಅಂದರೆ, ಇದು ನಾವು ಸತ್ಯಕ್ಕಾಗಿ ಸಂತೋಷದಿಂದ ತಾಳುವ ನಿಲುವು ಮಾತ್ರವಲ್ಲದೆ, ಅದಕ್ಕೆ ವಿರೋಧವಾಗಿ ಬರುವ ಆಕ್ರಮಣಗಳನ್ನು ಎದುರಿಸಿ ಅವಶ್ಯವಾಗಿ ಹೋರಾಡುವದಾಗಿದೆ. ನಾವು ಹೋರಾಡುವದು ಮಾನವ ಕಲ್ಪಿತ ಬೋಧನೆಗಳು ಮತ್ತು ಅಭಿಪ್ರಾಯಗಳು ಮಾತ್ರವಲ್ಲದೆ, ಕಲ್ಪನೆಯ ವಿಚಾರಧಾರೆಗಳಾಗಿವೆ. ಇವುಗಳು ನಮ್ಮ ಕರ್ತನಿಂದಲೂ, ಅಪೋಸ್ತಲರಿಂದಲೂ ಬೋಧಿಸಲ್ಪಟ್ಟು ಎಲ್ಲಾ ಮನುಷ್ಯರಿಗೆ ವಾಗ್ದಾನ ಮಾಡಲ್ಪಟ್ಟು ಶುಭ ಸಮಾಚಾರವನ್ನು ಅಪಾರ್ಥ ಮಾಡುವ ದುರ್ಬೋಧನೆಗಳ ಬಗ್ಗೆ ವಿರೋಧವಾಗಿ ಹೋರಾಡುವದಾಗಿವೆ. ಅಪೋಸ್ತಲನು ಮತ್ತೊಂದು ಕಡೆ "ನಾನು ಸುವಾರ್ತೆಯನ್ನು ಖಂಡಿತವಾಗಿ ಪ್ರತಿಪಾದಿಸುವವನಾಗಿದ್ದೇನೆ" ಎಂದು ಹೇಳಿದ್ದಾನೆ. ನಾವು ಸತ್ಯವನ್ನಲ್ಲದೆ ಬೇರೆ ಏನನ್ನೂ ಪ್ರತಿಪಾದಿಸುವದಿಲ್ಲ. ಸತ್ಯವು ದೇವರ ಕಾರ್ಯನಿರ್ವಾಹಕವಾಗಿರುವದಲ್ಲದೆ, ಕ್ರಿಸ್ತನನ್ನು ನಿರೂಪಿಸುವದಾಗಿದೆ. ಆದುದರಿಂದ, ಈ ಕಾರ್ಯವು ನಮ್ಮ ಆದ್ಯ ನಿಲುವಾಗಿದೆ. ಕ್ರಿಸ್ತನಲ್ಲಿ ನೈಜವಾದ ಸೈನಿಕರಾಗಿ ಈ ನಿಲುವನ್ನು ಸಾಯುವತನಕ ಪ್ರತಿಪಾದಿಸುತ್ತೇವೆ-Z '03, 423 (ಖ 3272).

* * *

ಸೆಪ್ಟೆಂಬರ್ - 24

ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೆನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ. -1ಕೊರಿಂಥ 9:27

ನಮ್ಮ ಭೌತಿಕ ಶರೀರವು ಮರಣಾವಸ್ಥೆಯಿಂದ ಪುನಃ ಎದ್ದು ಬರುವ ಪ್ರವೃತ್ತಿಯಿಂದ ಕೂಡಿರುವುದು. ಹೀಗಿರುವಲ್ಲಿ ನಮ್ಮಲ್ಲಿರುವ ನೂತನ ಸೃಷ್ಟಿಯು ಯಾವಾಗಲೂ ಎಚ್ಚರಿಕೆಯಿಂದಿದ್ದು ಶಾರೀರಿಕ ಪ್ರವೃತ್ತಿಯು ಮೇಲೇಳದಂತೆ ಅದನ್ನು ನಿಯಂತ್ರಣದಲ್ಲಿರಿಸಿ, ನಂಬಿಗಸ್ತರಾಗಿದ್ದು ನಮ್ಮ ಈ ಒಳ್ಳೆಯ ಹೋರಾಟವನ್ನು ಮುಂದುವರಿಸಿ, ನಮ್ಮ ಮುಂದಿಟ್ಟಿರುವ ಬಹುಮಾನವನ್ನು ಪಡೆಯಲು ಜಯಶಾಲಿಗಳಾಗೋಣ. ಈ ಯುದ್ಧ ಅಂದರೆ, ನಮ್ಮ ನೂತನ ಮನಸ್ಸಿಗೂ ಮತ್ತು ನಮ್ಮ ಭೌತಿಕ ಶರೀರಕ್ಕೂ ಇರುವ ವಿರುದ್ಧವಾದ ಹೋರಾಟ. ಇದು ಒಂದು ಒಳ್ಳೆಯ ಹೋರಾಟ. ಏಕೆಂದರೆ, ಅದು ಬಿದ್ದುಹೋಗಿರುವ ಮಾನವ ಸ್ವಭಾವ ಅಂದರೆ, ಪಾಪ ಮತ್ತು ಬಲಹೀನತೆಯ ವಿರುದ್ಧವಾದದ್ದಾಗಿದೆ. ಇದೇ ನಂಬಿಕೆಯ ಹೋರಾಟವಾಗಿರುತ್ತದೆ. ಅಂದರೆ, ಕ್ರೈಸ್ತ ನಂಬಿಕೆಯಲ್ಲಿರುವ ಪ್ರತಿಯೊಬ್ಬನು ತನ್ನ ಇಡೀ ಜೀವನದ ಉದ್ದ ಮಾಡುವ ಹೋರಾಟವಾಗಿದೆ. ಇದರ ಬಗ್ಗೆ ಅಪೋಸ್ತಲನು, “ನಾವು ನೋಡುವವರಾಗಿ ನಡೆಯದೆ ನಂಬುವವರಾಗಿಯೇ ನಡೆಯುತ್ತೇವೆ” , ಎಂದು ಹೇಳಿದ್ದಾನೆ. ಈ ನಂಬಿಕೆಯು ಹೇಳುವದೇನೇನಾದರೂ, ಯುದ್ಧ ತನ್ನ ಶರೀರದ ಪ್ರವೃತ್ತಿಯ ಮೇಲೆ ಮಾಡುವದಾಗಿದೆ ಮತ್ತು ನಮ್ಮ ನಂಬಿಕೆಯನ್ನು ಕರ್ತನು ಮಾಡಿರುವ ವಾಗ್ದಾನದ ಮೇಲೆ ಇರಿಸಿಕೊಂಡು ಈ ಯುದ್ಧವನ್ನು ಆತನ ಸಹಾಯವಿಲ್ಲದೆ ಮುಂದುವರಿಸಲು ಸಾಧ್ಯವಾಗುವದಿಲ್ಲ -2'03, 425 (ಖ 3272).

* * *

ಸೆಪ್ಟೆಂಬರ್ - 25

ಕ್ರಿಸ್ತ ಯೇಸು ನಮಗೆ ದೇವರ ಕಡೆಯಿಂದ ಜ್ಞಾನವೂ ನೀತಿ ಶುದ್ಧೀಕರಣ ವಿಮೋಚನೆಗಳಿಗೆ ಕಾರಣನಾದನು. -1ಕೊರಿಂಥ 1:30

ಯಾವಾತನು ನಮ್ಮನ್ನು ವಿಮೋಚಿಸಿ ಅಥವಾ ತನ್ನನ್ನು ಯಜ್ಞವನ್ನಾಗಿ ಸಮರ್ಪಿಸಿ ನಮ್ಮನ್ನು ಕೊಂಡುಕೊಂಡನೋ ಆತನೇ ನಮ್ಮ ಪ್ರವಾದಿ, ಬೋಧಕ, ಸುವಾರ್ತೆಯ ಜ್ಞಾನವಾಗಿ ನಮ್ಮ ಬಿದ್ದುಹೋಗಿರುವ ಸ್ಥಿತಿಯಲ್ಲಿ ನಮಗೆ ಸಹಾಯಕನಾಗಿ ಮತ್ತು ನಮ್ಮ ಮಹಾಯಾಜಕನಾಗಿ ಮೊದಲು ನಮ್ಮನ್ನು ನೀತಿಯುತರೆಂದು ನಿರ್ಣಯಿಸಿ ನಮ್ಮನ್ನು ಶುದ್ಧೀಕರಿಸಿ ಅಥವಾ ನಾವು ಪ್ರತಿಷ್ಠೆಪಡಿಸಿಕೊಳ್ಳುವಂತೆ ಮಾಡಿ ಕೊನೆಯಲ್ಲಿ ನಮ್ಮ ರಾಜನಾಗಿ ನಂಬಿಗಸ್ತರಾದ ನಮ್ಮನ್ನು ಪಾಪ ಮತ್ತು ಮರಣದ ವಶದಿಂದ ಬಿಡುಗಡೆ ಮಾಡಿ ಆತನ ರಾಜ್ಯದಲ್ಲಿ ಮಹಿಮಾ ಪದವಿಯನ್ನು ಪಡೆಯಲು “ದೇವರು ಕ್ರಿಸ್ತನ ಮುಖಾಂತರ ನಮ್ಮನ್ನು ಸತ್ತವರೊಳಗಿಂದ ಎಬ್ಬಿಸುವನು” .

“ಹಲ್ಲೆಲೂಯ ಎಂಥಹ ವಿಮೋಚಕ!”

ನಿಜವಾಗಿಯೂ ಆತನು ದೇವರ ಬಳಿಗೆ ಬರುವ ಎಲ್ಲರನ್ನು ರಕ್ಷಿಸುವದಕ್ಕೆ ಸಮರ್ಥನಾಗಿದ್ದಾನೆ-2'03, 440 (ಖ 3279).

* * *

ಸೆಪ್ಟೆಂಬರ್ - 26

ಅಪೋಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸುಕ್ರಿಸ್ತನೇ ಮುಖ್ಯವಾದ ಮೂಲೆಗಳು; ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.

-ಎಫೆಸೆ 2:20-22

ದಿನ ದಿನವು ಉರುಳಿದಂತೆ ನಮಗೂ ಮತ್ತು ದೇವಾಲಯಕ್ಕೂ ಇರುವ ಮೂರು ಸಂಬಂಧಗಳನ್ನು ಜ್ಞಾಪಿಸಿಕೊಳ್ಳೋಣ. (1) ನಾವು ಜೀವವುಳ್ಳ ಕಲ್ಲುಗಳಾಗಿ ತಯಾರಾಗುತ್ತಿರುವ ಸ್ಥಿತಿಯಲ್ಲಿದ್ದೇವೆ. (2) ನಾವು ರಾಜವಂಶಸ್ಥರಾದ ಯಾಜಕರಾಗಿ ದೇವರ ಮಂಜೂಷವನ್ನು ಹೊತ್ತುಕೊಂಡು ಗುಡಾರದ ಸ್ಥಿತಿಯಿಂದ ದೇವಾಲಯದ ಸ್ಥಿತಿಗೆ ಹೋಗುತ್ತಿದ್ದೇವೆ. ಕೆಲವು ಸದಸ್ಯರು ಈಗಾಗಲೇ ದೇವಾಲಯದೊಳಗೆ ಪ್ರವೇಶಿಸಿದ್ದಾರೆ. ಇನ್ನೂ ಕೆಲವರು ಮಾರ್ಗದಲ್ಲಿದ್ದಾರೆ. (3) ಕರ್ತನ ಜನರಾಗಿ ನಾವು ತಿಳುವಳಿಕೆಯಿಂದ ಗ್ರಹಿಸಲು, ದೈವ ಕೃಪೆಯ ಹೊಸ ಹಾಡನ್ನು ಹಾಡಲು ಈ ಸಮಯವು ಒದಗಿ ಬಂದಿದೆ. ಈ ಸಮಯದಲ್ಲಿ ನಾವು ನೀತಿ, ನ್ಯಾಯ ಮತ್ತು ಪ್ರೀತಿಗಳಿಂದ ಕೂಡಿದ ಸತ್ಯವೇದದ ಹಾಡನ್ನು ಹಾಡೋಣ. ಹೀಗೆ ಈ ಮೂರು ಅಂಶಗಳಲ್ಲೂ ನಂಬಿಗಸ್ತರಾಗಿ ನಮ್ಮ ನಮ್ಮ ಭಾಗಕ್ಕೆ ಬಂದಿರುವ ಕಾರ್ಯವನ್ನು ಪೂರ್ಣಗೊಳಿಸೋಣ. ನಮ್ಮ ಪ್ರಯಾಣವು ಆದಷ್ಟು ಬೇಗ ಮುಗಿದು ದೇವಾಲಯವು ಕರ್ತನ ಮಹಿಮೆಯಿಂದ ಆವರಿಸಲ್ಪಡುವದು-Z '03, 443 (ಖ 3282).

* * *

ಸೆಪ್ಟೆಂಬರ್ - 27

ನಿನ್ನ ದೇವರಾಗಿರುವ ಕರ್ತನನ್ನು ಪರಿಚ್ಛಿಸಬಾರದು. -ಮತ್ತಾಯ 4:7

ಕರ್ತನ ಜನರನ್ನು ಶೋಧನೆಗಳು ತೊಂದರೆಗೆ ಒಳಪಡಿಸುತ್ತವೆ. ಕರ್ತನ ಹೆಸರಿನಲ್ಲಿ ಆಶ್ಚರ್ಯಕರವಾದ ಕೃತ್ಯಗಳನ್ನು ಮಾಡುವಂತೆ ಸಲಹೆಗಳನ್ನು ಕೊಡುತ್ತವೆ ಮತ್ತು ತಾವು ಪರಲೋಕದ ಆತ್ಮೀಯರು ಎಂಬುದನ್ನು ತಮಗೂ ಮತ್ತು ಇತರರಿಗೂ ರುಜುಪಡಿಸುವಂತೆ ಈ ಶೋಧನೆಗಳು ಮರುಳುಮಾಡುತ್ತವೆ. ತಂದೆಯು ನಾವು ಕಲಿಯಬೇಕಾದದ್ದನ್ನು ತಿಳಿಸಿದ್ದಾನೆ. ಇಲ್ಲಿ ನಾವು ಕಲಿಯುವ ಪಾಠವೇನೆಂದರೆ, ಆತನು ನಮಗೆ ನೇಮಿಸಿರುವ ಕೆಲಸವು, ನಾವು ಲೋಕವನ್ನು ಒಪ್ಪಿಸುವದಕ್ಕಾಗಲಿ ಅಥವಾ ದೇವರು ನಮಗೆ ಒಲವು ತೋರಿಸುತ್ತಿರುವನು ಎಂದಾಗಲಿ ಅಥವಾ ಆತನಲ್ಲಿ ನಾವು ಎಷ್ಟು ಮಹತ್ವವುಳ್ಳವರು ಎಂಬುದಾಗಲಿ ಅಲ್ಲ. ನಾವು ದೀನತೆಯಿಂದ, ಸೌಮ್ಯತೆಯಿಂದ, ಸಕಾರಣವಾಗಿ ಮತ್ತು

ಸಮಯ ಸಂದರ್ಭಗಳು ಅನುಕೂಲವಿದ್ದಾಗ ದೇವರು ನಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಗುಣಾತಿಶಯಗಳನ್ನು ನಮಗೆ ಪ್ರಕಟಿಸಿರುವುದನ್ನು ಇತರರ ಮುಂದೆ ಈ ಬೆಳಕು ಪ್ರಕಾಶಿಸುವಂತೆ ಮಾಡಬೇಕು. ಅಧ್ಯುತವಾದ ಕೆಲಸಗಾರರಾಗಬೇಕೆಂಬ ಅಪೇಕ್ಷೆಯಿಂದ ನಾವು ಸತ್ಯದ ಸೇವಕರಾಗಿ ಸಾಧಾರಣ ಸೇವಕ ಸ್ಥಾನದಲ್ಲಿದ್ದು ಅದನ್ನು ಪ್ರಕಟಿಸುವವರಾಗಬೇಕು-Z '04, 9 (ಖ 3296).

* * *

ಸೆಪ್ಟೆಂಬರ್ - 28

ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋವಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ಧೃಢವಾಗಿದ್ದು ಅವನನ್ನು ಎದುರಿಸಿರಿ.

-1ಪೇತ್ರ 5:8,9

ಸೈತಾನನು ನಮ್ಮನ್ನು ವಿರೋಧಿಸುತ್ತಾನೆಂಬುವ ಯೋಚನೆ ಹಾಗೂ ನಾವು ಬರಿ ರಕ್ತ ಮಾಂಸದಿಂದ ಕೂಡಿರುವ ಶರೀರದ ಮೇಲೆ ಹೋರಾಡುವವರಲ್ಲದೆ ರಾಜತ್ವಗಳ ಮೇಲೆಯೂ, ಅಧಿಕಾರಗಳ ಮೇಲೆಯೂ, ಆಕಾಶ ಮಂಡಲದಲ್ಲಿರುವ ದುರಾತ್ಮ ಸೇನೆಗಳ ಮೇಲೆಯೂ ಹೋರಾಡುತ್ತಿದ್ದೇವೆಂಬುದನ್ನು ನೆನಸಿಕೊಂಡರೆ ಅದು ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತದೆ. ಆದರೆ, ನಾವು ಇದನ್ನು ಅಸಾಧ್ಯವೆಂದೆಣಿಸದೆ ನಮಗೆ ಸಾಧ್ಯವೆಂಬುದಾಗಿ ತಿಳಿಯಬೇಕಾದರೆ, ನಮ್ಮ ಕಣ್ಣಿಗೆ ಕಾಣದ ಇತರ ಶಕ್ತಿಗಳು ನಮ್ಮ ಸಹಾಯಕ್ಕೆ ಬಂದು ನಮಗೆ ಸಹಾಯಮಾಡುವಾಗ ನಾವು ಎದುರಿಸಲು ಸಾಧ್ಯವಾಗುತ್ತದೆ. ಈ ರೀತಿ ನಾವು ಸಾಧಿಸುತ್ತೇವೆ ಎಂಬ ನಿರ್ಣಯವನ್ನು ಕೈಕೊಂಡು ಕರ್ತನ ಕಾರ್ಯದಲ್ಲಿಯೂ, ಆತನ ಚಿತ್ತವನ್ನು ನೆರವೇರಿಸುವ ನಿಲುವನ್ನು ತೆಗೆದುಕೊಳ್ಳುವ ಕ್ಷಣದಿಂದ ನಾವು ಕರ್ತನಲ್ಲಿ ಬಲಶಾಲಿಗಳಾಗುತ್ತೇವೆ. ನಮಗೆ ಸಹಾಯಕನಾಗಿ ನಿಲ್ಲುವವನು ಎಲ್ಲರಿಗಿಂತ ಅತಿ ಮಹಾಬಲಿಷ್ಠನು. 'ನಾವು ಸಾಧಿಸುತ್ತೇವೆ' ಎಂಬ ನಿರ್ಣಯವನ್ನು ನಿರಾಕರಿಸುವುದಾದರೆ ಶೋಧನೆಯು ಹೆಚ್ಚಾಗುತ್ತದೆ-Z '04, 11; '00, 32 (ಖ 3300, 2565).

* * *

ಸೆಪ್ಟೆಂಬರ್ - 29

ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ;

ಅವರಿಗೆ ದಂಡನೆ ಖಂಡಿತ

-ಜ್ಞಾನೋಕ್ತಿ 16:5

ಕ್ರೈಸ್ತನಾದವನಿಗೆ ಪರೀಕ್ಷೆಗಳಲ್ಲಿ ಕಠಿಣವಾದದ್ದು ಯಾವುದೆಂದರೆ ಪ್ರಾಪಂಚಿಕತೆಯ ಪ್ರೀತಿಯನ್ನು ಅಹಂಕಾರವೆಂಬ ನಾಯಕತ್ವದಲ್ಲಿ ಜಯಗಳಿಸುವುದಾಗಿದೆ. ಪ್ರಾಪಂಚಿಕ ಅಹಂಕಾರವು ದೇವರಲ್ಲಿನ ನಂಬಿಕೆಯನ್ನು ಮತ್ತು ವಿಧೇಯತ್ವವನ್ನು ವಿರೋಧಿಸುತ್ತದೆ. ಯಾರು ದೇವರಲ್ಲಿ ಯಥಾರ್ಥವಾದ ವಿಶ್ವಾಸವಿಟ್ಟಿರುವರೋ ಮತ್ತು ಧೈರ್ಯವುಳ್ಳವರಾಗಿರುವರೋ ಅಂಥವರು ಅಹಂಕಾರವೆಂಬ ರಾಕ್ಷಸನನ್ನು ಜಯಿಸಬಹುದು. ಇದಲ್ಲದೆ ಈ ಜಯವನ್ನು ಪೂರ್ಣವಾಗಿ ಸಾಧಿಸುವುದು ಬಹು ಅವಶ್ಯ. ಅಹಂಕಾರವನ್ನು ಸಂಪೂರ್ಣವಾಗಿ ತುಳಿದುಹಾಕಬೇಕು. ಅದು ಇನ್ನೊಂದಿಗೂ ತಲೆ ಎತ್ತಿ ನಮ್ಮನ್ನು

ನಾಶಪಡಿಸದಂತೆ ಅದನ್ನು ನಾವು ನಾಶಪಡಿಸಬೇಕು. ಇದು ಒಂದು ವೈಯಕ್ತಿಕ ಹೋರಾಟ. ಈ ರಾಕ್ಷಸನನ್ನು ನಾಶಪಡಿಸಲು ಯೋಗ್ಯವಾದ ಆಯುಧವು ತೊರೆಯ ದಡದಲ್ಲಿರುವ ಒಂದು 'ಸಾಣೆ ಕಲ್ಲು' - ಅಂದರೆ ಕರ್ತನ ಸಂದೇಶ; ಕರ್ತನಿಗೆ ಯಾವುದು ಮೆಚ್ಚಿಕೆಯಾಗಿದೆಯೇ ಅಥವಾ ಆತನ ದೃಷ್ಟಿಯಲ್ಲಿ ಯಾವುದು ಸರಿಕಾಣುತ್ತದೆ ಎಂಬುದನ್ನು ಈ ಸಂದೇಶ ಸೂಚಿಸುತ್ತದೆ. ಅಲ್ಲದೆ, ಕರ್ತನು ಭರವಸೆ ಕೊಡುವ ಮಾತು ಏನೆಂದರೆ, "ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನು ಹೆಚ್ಚಿಸಲ್ಪಡುವನು. ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು" , ಎಂಬುದೇ ಒಬ್ಬ ಕವಿ ಹೇಳಿರುವಂತೆ -

ಎಲ್ಲಿ ಜಂಬಕೊಚ್ಚಿಕೊಳ್ಳುವುದು ಅಂತ್ಯವಾಗುತ್ತದೋ

ಅಲ್ಲಿ ನಿಜವಾದ ಗೌರವ ಪುರಂಭವಾಗುವುದು-Z '03, 329 (ಖ 3230).

* * *

ಸೆಪ್ಟೆಂಬರ್ - 30

ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯ ಮಾಡುತ್ತದೆ.

-2ಕೊರಿಂಥ 5:14

ಪ್ರೀತಿಯನ್ನೇ ವರ್ಣಿಸಲು ಅಸಾಧ್ಯವೆಂದು ತೋರುತ್ತದೆ. ಅದರ ನಡವಳಿಕೆಯನ್ನು ವರ್ಣಿಸುವುದನ್ನು ಬಿಟ್ಟರೆ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಪ್ರೀತಿಯ ಗುಣಲಕ್ಷಣಗಳನ್ನು ಹೊಂದಿರುವವನು ಅದನ್ನು ಮೆಚ್ಚಲು ಸಾಧ್ಯವೇ ಹೊರತು ವರ್ಣಿಸಲು ಸಾಧ್ಯವಿಲ್ಲ. ಅದು ದೇವರದು ಮತ್ತು ಹೃದಯದಲ್ಲಿರುವ 'ದೈವ ಸ್ವರೂಪ' , ಅದು ನಮ್ಮ ನಾಲಿಗೆಯಲ್ಲಿದೆ, ನಮ್ಮ ಕೈಯಲ್ಲಿದೆ ಮತ್ತು ನಮ್ಮ ಯೋಚನೆಗಳಲ್ಲಿಯೂ ಇರುವಂಥದ್ದು. ಇದು ನಮ್ಮ ಎಲ್ಲಾ ಮಾನವ ಗುಣಲಕ್ಷಣಗಳನ್ನು ಅಧೀನಪಡಿಸಿಕೊಳ್ಳಲು ಇಷ್ಟಪಡುತ್ತದೆ. ಕ್ರಿಸ್ತನ ಶಿಷ್ಯರಾಗಿ ಅಥವಾ ಆತನ ವಿದ್ಯಾರ್ಥಿಗಳಾಗಿ, ಆತನ ಶಾಲೆಯಲ್ಲಿ ಕಲಿಯುವವರಾಗಿದ್ದೇವೆ. ಆತನು ಪ್ರತಿದಿನವೂ ಬೋಧಿಸುವ ಶ್ರೇಷ್ಠ ಪಾಠವನ್ನು ದೇವರಿಂದ ಕರೆಯಲ್ಪಟ್ಟಿರುವ ನಾವು ಆಳವಾಗಿ ಕಲಿತು ಮತ್ತು ಆತನಿಗೆ ಹೊಂದಿಕೊಂಡಿರುವ ಎಲ್ಲಾ ವಿಧವಾದ ವೈಶಿಷ್ಟ್ಯ ಗುಣಗಳನ್ನು ಕಲಿತು ದೇವರಿಟ್ಟಿರುವ ಬಹುಮಾನದ ಗುರಿಯನ್ನು ತಲುಪಬೇಕಾದರೆ ನಾವು ಕಲಿಯಬೇಕಾದ ಮಹಾ ಪಾಠ ಪ್ರೀತಿಯಾಗಿದೆ. ಈ ಪ್ರೀತಿಯು ಪ್ರತಿನಿತ್ಯವೂ ನಾವು ಆಡುವ ಮಾತುಗಳು, ನಮ್ಮ ಯೋಚನೆಗಳೂ, ತತ್ವಗಳೂ ಹಾಗೂ ನಮ್ಮ ಎಲ್ಲಾ ವ್ಯವಹಾರಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ನಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳುವುದು. ಒಬ್ಬ ಕವಿ ಹೇಳಿದಂತೆ, "ಪ್ರೀತಿಯ ಎಲ್ಲಾ ಛಾಯೆ ಬೆಳಕಾಗಿದೆ; ಆದುದರಿಂದ, ಪ್ರತಿಯೊಂದು ಅನುಗ್ರಹ ಪ್ರೀತಿಯಾಗಿದೆ" -Z '03, 55, 58 (ಖ 3150).

* * *